



# ಕಣ್ಣಿನ ಸೆಳೆವ ಕೃಷ್ಣಮೃಗ ಧಾಮ

ಮೈದನಹಳ್ಳಿಯ ವನ್ಯಜೀವಿ ಛಾಯಾಗ್ರಹಣಕ್ಕೆ ಜುಲೈ-ಅಕ್ಟೋಬರ್ ನಡುವಣ ದಿನಗಳು ಸೂಕ್ತವಾಗಿದ್ದು, ಹಿನ್ನೆಲೆಯಲ್ಲಿ ಹಸಿರು ಹುಲ್ಲುಗಾವಲು ಮೂಡುವುದರಿಂದ ವನ್ಯಮೃಗಗಳ ಛಾಯಾಚಿತ್ರಗಳು ಆಕರ್ಷಕವಾಗಿ, ಸ್ಫುಟವಾಗಿ ಮೂಡುತ್ತವೆ.

■ **ಲಕ್ಷೀಕಾಂತ್ ಎಲ್.ವಿ.**  
ಚಿತ್ರ ಕೃಪೆ: ಡಾ. ಸಿದ್ದಲಿಂಗಸ್ವಾಮಿ ಹಿರೇಮಠ



ಹೆಣ್ಣು ಕೃಷ್ಣಮೃಗ



ಬಿಯಲುಸೀಮೆ ಎಂದು ಕರೆಯಲ್ಪಡುವುದಾದರೂ ತನ್ನ ಮಡಿಲಲ್ಲಿ ಕೃಷ್ಣಮೃಗಗಳ ಜೊತೆಗೆ ಪಕ್ಷಿ ಸಂಕುಲದ ನಿಸರ್ಗ ಸೌಂದರ್ಯವನ್ನೂ ಹಿಡಿದಿಟ್ಟುಕೊಂಡಿದೆ ಮೈದನಹಳ್ಳಿ ಕೃಷ್ಣಮೃಗ ಅಭಯಾರಣ್ಯ. ಸುಮಾರು 3.23 ಚದರ ಕಿ.ಮೀ ವ್ಯಾಪ್ತಿ ಹೊಂದಿರುವ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗಡಿಭಾಗದಲ್ಲಿರುವ ಈ ಅಭಯಾರಣ್ಯದ ಸೌಂದರ್ಯ ಕಣ್ಣಿಗೆ ಹಬ್ಬು.

ಹಿಂದೊಮ್ಮೆ ಇಲ್ಲಿ ಸಾವಿರ ಸಂಖ್ಯೆಯಲ್ಲಿದ್ದ ಕೃಷ್ಣಮೃಗಗಳು ಇಂದು ನೂರಾರು ಸಂಖ್ಯೆಗಳಿಗಿಳಿದಿವೆ ಎನ್ನುವುದು ವಾಸ್ತವ. ಮನುಷ್ಯನ ಅಲಸೆಗೆ ಕೃಷ್ಣಮೃಗಗಳ ಸಂತಾನ ಕಣ್ಮರೆಯಾಗುತ್ತಿದೆ. ಆದರೂ ಸ್ವಚ್ಛಂದವಾಗಿ ಹಿಂಡು ಹಿಂಡಾಗಿ ಜಿಗಿಯುತ್ತಾ, ಓಡುತ್ತಾ ಸಂಚರಿಸುವ ಕೃಷ್ಣಮೃಗಗಳನ್ನು ಅಲ್ಲಲ್ಲಿ ಕಾಣಬಹುದು. ಬೆಳಗಿನ ಅವಧಿ ಮತ್ತು ಸಂಜೆಯ ಅವಧಿಯಲ್ಲಿ ಕೃಷ್ಣಮೃಗಗಳು ಮನಸ್ಸಿಗೆ ಮುದ ನೀಡುತ್ತವೆ. ಮಧ್ಯಾಹ್ನದ ಅವಧಿಯಲ್ಲಿ ಅಲ್ಲಲ್ಲಿ ಕಂಡುಬಂದರೂ ಪ್ರಖರ ಬಿಸಿಲಿಗೆ ಬಸವಳಿದಿರುತ್ತವೆ. ಈಗ ಬೇಸಿಗೆ ಆಗಿರುವುದರಿಂದ ನೀರಿನ ಒರೆತೆಗಳ ಬಳಿ ಹಿಂಡು ಹಿಂಡಾದ ಕೃಷ್ಣಮೃಗಗಳನ್ನು ಕಾಣಬಹುದು.

ಕ್ರಿ.ಶ. 1758ರಲ್ಲಿ ಸ್ವೀಡನ್ನಿನ ಪ್ರಾಣಿಶಾಸ್ತ್ರಜ್ಞ ಕಾರ್ಲ್ ಲಿನಿಯಸ್ ಈ ಮೃಗವನ್ನು ಮೊದಲಿಗೆ ಗುರುತಿಸಿ ವೈಜ್ಞಾನಿಕ ವಿವರಣೆಯನ್ನು ಪ್ರಕಟಿಸಿದ್ದಾನೆ. ಭಾರತ, ಪಾಕಿಸ್ತಾನ ಹಾಗೂ ನೇಪಾಳದಲ್ಲಿ ಹೆಚ್ಚಾಗಿ ಕಂಡುಬರುವ ಈ ಕೃಷ್ಣಮೃಗದ ವೈಜ್ಞಾನಿಕ ಹೆಸರು ಆಂಟಿಲೋಪ್ ಸರ್ವಿಕಾಪ್ರ (Antelope Cervicapra). ಈ ಜಿಂಕೆಗಳು (ಹುಲ್ಲೆ, ಚಿಗರೆ) ಪ್ರಶಾಂತ ಪರಿಸರದಲ್ಲಿ, ತನ್ನ ಸಹ ಸಮೂಹದೊಂದಿಗೆ ಇರಬಯಸುತ್ತವೆ.

ಕೃಷ್ಣಮೃಗದ ಬೆನ್ನು ಚಪ್ಪಟೆಯಾಗಿದ್ದು, ಕೃಷ್ಣ ವರ್ಣವನ್ನು ಹೊಂದಿರುತ್ತದೆ. ತನ್ನ ಸುಂದರ ಮೈಮಾಟದಿಂದ ಆಕರ್ಷಕವಾಗಿ ಕಾಣುವ ಕೃಷ್ಣಮೃಗವು, ಬಂಗಾರ ವರ್ಣದ ದೈಹಿಕ ವಿನ್ಯಾಸವನ್ನು ಹೊಂದಿದ ಹೆಣ್ಣು ಜಿಂಕೆಗಳೊಂದಿಗೆ ಸಹಬಾಳಿ ನಡೆಸುವುದಲ್ಲದೇ, ಪಾದರಸದಂತಹ